



ಬೇರೆ ಬೇರೆ ಧರದಲ್ಲಿ ನನ್ನ ಕೃತಿಗಳಲ್ಲಿ ಬಂದಿದೆ. ನನ್ನ ಮೊದಲ ಕಲಾಪದರ್ಶನದಲ್ಲಿಯೂ ಅದನ್ನು ಕಾಣಬಹುದು.

‘ದೃಶ್ಯ ಸಂಸ್ಕೃತಿ’ಯ ಬಗ್ಗೆ ನನಗೆ ವೀರೇವಾದ ಆಸಕ್ತಿ. ಯಾವ ಯಾವ ರೀತಿಯಲ್ಲಿ ದೃಶ್ಯಗಳ ಮೂಲಕ ಸಂವಹನ ನಡೆಯುತ್ತದೆ, ಅದರೆ ಗಾಡಿ ಮೇಲಿರುವ ಇಮೇಜ್, ಸಿನಿಮಾ ಬ್ಯಾಂಡ್‌, ಪೋಸ್ಟರ್, ಅಂಗಡಿಗಳ ಮೇಲಿನ ಹ್ಯಾಂಡ್ ಪೇಂಟಿಂಗ್ ಇವೆಲ್ಲವೂ ದೃಶ್ಯ ಸಂಸ್ಕೃತಿಯ ಭಾಗವೇ. ಕಳೆದ ಹತ್ತು ವರ್ಷಗಳಿಂದ ನಾನು ನಗರದಲ್ಲಿ ಕಾಣಿಸುವ ಇಂಥ ದೃಶ್ಯ ಸಂಸ್ಕೃತಿಯ ದಾಷ್ಟುಮೆಂಟೇಷನ್ ಮಾಡುತ್ತಿದ್ದೇನೆ. 2019ರಲ್ಲಿ ‘ಸೇನಾ ಪರ್ವ’ ಎಂಬ ಪ್ರಸ್ತುತ ಬರೆದಿದ್ದೆ. ಇಂದನ ಕಾಲದಲ್ಲಿ ಕಂಡುಬರುತ್ತಿರುವ ಆಕ್ರಮಣಕಾರಿ

ಪ್ರವೃತ್ತಿಯ ಕುರಿತಾದ ಪ್ರಸ್ತುತ ಅದು. ನಾನು ಕಳೆದೊಂದು ದಶಕದಿಂದಲೂ ಮಾಡಿಕೊಂಡು ಬಂದಿರುವ ನಗರದ ದೃಶ್ಯ ಸಂಸ್ಕೃತಿಯ ದಾಷ್ಟುಮೆಂಟೇಷನ್ ಪ್ರಭಾವ ಈ ಶೇಂದರ್ಲಿ ಪ್ರದರ್ಶನಗೊಳಿಸುತ್ತಿರುವ ಪೇಂಟಿಂಗ್‌ನಲ್ಲಿಯೂ ಕಾಂತಿಸುತ್ತಿದೆ. ಇದು ಒಮ್ಮೆಂದೊಮ್ಮೆಲ್ಲೇ ರೂಪ್‌ಗೊಂಡ ಕ್ರಿಕಿಟರಣಿಯಲ್ಲ.

◆ ಏಲ್ಲ ಕಲಾಕೃತಿಗಳನ್ನು ಜೋಡಿಸಿದ ಏಕಸ್ವಾತ್ಮಕವಾಗುತ್ತದೆ?

ಈ ಕಲಾಕೃತಿಗಳ ಹಿಂದಿನ ಕೆಲವು ಸೂತ್ರಗಳನ್ನು ಹೀಗೆ ಹೇಳಬಹುದೇನೋ:

ನಾನು ಕನ್ನಡದ ಬರಹಗಾರನಾಗಿದ್ದರೆ ಕನ್ನಡದ ಚೌಕಟ್ಟನಲ್ಲಿಯೇ ಕವಿತೆಯೋ ಕಾದಂಬರಿಯನ್ನೇ ಬರೆಯಬೇಕು. ಆ ಗಜಿಯೋಳಗೇ ನನ್ನ ಜಾಗ ಕಂಪಕೊಳ್ಳಬೇಕು. ಅದೇ ಧಾರ ಈ ನಗರ ದೃಶ್ಯ ಭಾವಯನ್ನು ಒಂದು ಆಡುಫಾವೆ ಎಂದು ಅಂದುಕೊಳ್ಳುವುದಾದರೆ. ಅದರ ಚೌಕಟ್ಟನೊಳಗೆ ನನ್ನ ಕೃತಿಯನ್ನು ಹೇಗೆ ರಚಿಸುವುದು, ನನ್ನ ಅನುಭವವನ್ನು ಹೇಗೆ ಅಭಿವೃತ್ತಿಸುವುದು ಎಂದು ಯೋಚಿಸಿ ಪ್ರಯೋಜಿಸಿದೆ. ಇದಕ್ಕೆ ಸ್ಥಿರಿಯರ್ (ಸೂಕ್ಷ್ಮ) ಎನ್ನುತ್ತಾರೆ. ಇಲ್ಲಿ ಬರುವ ಟಗರಿನ ಕ್ಷತ್ರ ಬರಿ ಟಗರಫೇ ಆಗಿರುವುದಿಲ್ಲ, ಅದು ಕರುಬರ ಹೆಮೆರ್ಟ ಸಂಕೇತವಾಗಿರುತ್ತದೆ. ಅಂದೇಡ್ರಾ ಚಿತ್ರವೂ ಬರಿ ಒಂದು ಚಿತ್ರವಾಗಿರೇ ಬೇರೆ ವನೆನೋ ಅಭಿವೃತ್ತಿಸುತ್ತಿರುತ್ತದೆ.

ನಗರದ ಅನುಭವ ಎನ್ನುವುದು ಕೊಲಾಜ್ ಇದ್ದ ಹಾಗೆ. ನಗರದಲ್ಲಿರುವವರಿಗೆ ವಾರಾಂತ್ಯ ಪ್ರವಾಸಕ್ಕೆ ಹೋದರೆ ಸಮಾಧಾನ ಅನಿಸುತ್ತೇ. ಮರಳಿ ನಗರಕ್ಕೆ ಬರುವಾಗ ಕಿರಿಕಿರಿ ಅನಿಸಲು ಶುರುವಾಗುತ್ತದೆ. ಗಡ್ಡಲ ಅನಿಸುತ್ತದೆ. ಯಾಕೆಂದರೆ ನಗರದೊಳಗೆ ಇರುವ ಇಮೇಜ್‌ಗಳು ಒಂದಕ್ಕೊಂದು ಹೊಂದಿಕೊಂಡಿರುವುದಿಲ್ಲ. ಒಂದರ ಪಕ್ಷ ಇರುವ ಇನ್ನೊಂದು ಇಮೇಜ್‌ಗೆ ಸಂಬಂಧವೇ ಇರುವುದಿಲ್ಲ. ಹೀಗೆ ಹಲ್ಲಬೋಯ್ ವೇರುಧ್ವ ಹಾಗೆಯೇ ನಗರದ ಅನುಭವ